

ಸಾರಾಮೃತಯುಕ್ತವಾದ ಶ್ರೀ ಹರಿಭಕ್ತಿಸಾರ  
ನಲವತ್ತೆರಡನೆಯ ಪದ್ಯ

ಹೀಗೆ ಕೇವಲ ಭಕ್ತರಿಗೆ ಸರ್ವಾಭೀಷ್ಟಗಳನ್ನು  
ನೀಡುವದಷ್ಟೇ ಅಲ್ಲ, ಪರಮಾತ್ಮ ಭಕ್ತರು  
ದುರ್ಮಾರ್ಗದಲ್ಲಿದ್ದಾಗ ಹಿರಿಯ ಜನರ  
ಮುಖಾಂತರ ಅವನನ್ನು ಉದ್ಭೋಧಿಸಿ ಸನ್ಮಾರ್ಗಕ್ಕೆ  
ತರುತ್ತಾನೆ, ಅವನ ಪಾಪಗಳೆಲ್ಲವನ್ನೂ ಪರಿಹರಿ-  
ಸುತ್ತಾನೆ ಎಂಬ ಮಾತನ್ನು ವಾಲ್ಮೀಕಿಯ ಉದ್ಧಾರದ  
ಪ್ರಸಂಗದಿಂದ ದಾಸರು ಚಿಂತಿಸುತ್ತಾರೆ —

ತನ್ನ ದೇಹಾತುರದಲಡವಿಯೊ-  
ಳನ್ಯರನು ಸಂಹರಿಸುತಿರೆ  
ನಿನ್ನ ನಾಮದೊಳಕವೆರಡಕ್ಷರವ ಬಣ್ಣಿಸುತ |  
ಧನ್ಯನಾದನು ಮುನಿಕುಲದಿ ಸಂ-  
ಪನ್ನನಾದನು ನೀನೊಲಿದ ಬಳಿ-  
ಕಿನ್ನು ಪಾತಕವುಂಟಿ ರಕ್ಷಿಸು ನಮ್ಮನನವರತ || ೪೨ ||

ಆತುರ ಎನ್ನುವ ಶಬ್ದ ಬಲವಾದ ಆಸೆ ಎಂಬ  
ಅರ್ಥದಲ್ಲಿ ಕನ್ನಡಭಾಷೆಯಲ್ಲಿ

ಪ್ರಯೋಗಗೊಳ್ಳುತ್ತದೆ. ಕಾಮಾತುರ ಎಂದರೆ ಮೈಥುನವನ್ನು ಅನುಭವಿಸುವ ಅದಮ್ಯವಾದ ಆಕಾಂಕ್ಷೆಯುಳ್ಳವನು ಎಂದರ್ಥ. ಧನಾತುರ ಎಂದರೆ ಹಣವನ್ನು ಪಡೆಯುವ ಬಲವಾದ ಆಸೆಯುಳ್ಳವನು ಎಂದರ್ಥ.

‘ತನ್ನ ದೇಹಾತುರದಲಿ’ ವಾಲ್ಮೀಕಿಯು ತನ್ನ ದೇಹವನ್ನು ಪೋಷಿಸುವ ಮತ್ತು ತನ್ನವರನ್ನು ಪೋಷಿಸುವ ಬಲವಾದ ಅಪೇಕ್ಷೆಯಿಂದ ‘ಅಡವಿಯೊಳು’ ಕಾಡಿನಲ್ಲಿ ‘ಅನ್ಯರನು’ ದಾರಿಹೋಕರನ್ನು ‘ಸಂಹರಿಸುತಿರೆ’ ಅವರ ಬಳಿ ಇರುವ ಹಣ ಒಡವೆಗಳನ್ನ ಕಸಿದುಕೊಳ್ಳಲು ಅವರನ್ನು ಕೊಂದು ಬದುಕುತ್ತಿರಲು, ವಸಿಷ್ಠ, ಪುಲಸ್ತ್ಯ ಮುಂತಾದ ಏಳು ಜನ ಮಹಾಋಷಿಗಳ ಕಾರುಣ್ಯದ ದೃಷ್ಟಿಗೆ ಬಿದ್ದು ಅವರಿಂದ ಅನುಗ್ರಹಪೂರ್ವಕವಾಗಿ ‘ನಿನ್ನ ನಾಮದೊಳಕವೆರಡಕ್ಷರವ’ ಸಕಲ ಅವಸ್ಥೆಗಳಲ್ಲಿಯೂ, ಸಕಲ ಜನರಿಂದಲೂ ಪರಿಸಬಹುದಾದ್ದರಿಂದ, ಅತೀ ಬೇಗನೇ ಸರ್ವಪಾಪಗಳನ್ನು ಪರಿಹರಿಸುವ

ಸಾಮರ್ಥ್ಯವಿದ್ದುದರಿಂದಲೂ, ನಿನ್ನ ಅನಂತ  
 ನಾಮಗಳಲ್ಲಿಯೇ ಅತ್ಯಂತ ಶ್ರೇಷ್ಠವಾದ, 'ಮಠಾ'  
 ಎಂಬ ವ್ಯತ್ಯಸ್ತರಾಮಮಂತ್ರದ ಉಪದೇಶವನ್ನು  
 ಪಡೆದು ಅದನ್ನೇ ಒಂದು ಸಾವಿರ ವರ್ಷಗಳ ಕಾಲ  
 'ಬಣ್ಣಿಸುತ' ಅರ್ಥಾನುಸಂಧಾನಪೂರ್ವಕವಾಗಿ  
 ಜಪಿಸುತ್ತಾ

'ಧನ್ಯನಾದನು' ಕೃತಕೃತ್ಯನಾದನು. ಬ್ರಾಹ್ಮಣನಾಗಿ  
 ಹುಟ್ಟಿದ್ದರೂ, ಬ್ರಾಹ್ಮಣ್ಯವನ್ನು ತೊರೆದು  
 ಸರ್ವಕರ್ಮಗಳಿಂದ ಭ್ರಷ್ಟನಾಗಿ ವ್ರಾತ್ಯ ಎಂದು  
 ಕರೆಸಿಕೊಂಡಿದ್ದವನು ನಿನ್ನ ನಾಮದ ನಿರಂತರ  
 ಸ್ಮರಣೆಯಿಂದ ಆ ಎಲ್ಲ ಕರ್ಮಭ್ರಷ್ಟತೆಯಿಂದ  
 ದೂರಾಗಿ ಸರ್ವಸತ್ಕರ್ಮಗಳನ್ನು ಅನುಷ್ಠಾನ  
 ಮಾಡಿದ ಪುಣ್ಯವನ್ನು ಸಂಪಾದಿಸಿದನು. ಕೇವಲ  
 ಕರ್ಮಭ್ರಷ್ಟತೆಯನ್ನು ಕಳೆದುಕೊಂಡು  
 ಬ್ರಾಹ್ಮಣೋತ್ತಮನಾದದ್ದಷ್ಟೇ ಅಲ್ಲ,  
 'ಮುನಿಕುಲಸಂಪನ್ನನಾದನು' ಮುನಿಕುಲದ  
 ಮಧ್ಯದಲ್ಲಿಯೇ ಶ್ರೇಷ್ಠನಾದನು, ಬ್ರಹ್ಮರ್ಷಿ ಎಂದು  
 ಸಕಲರಿಂದ ಪೂಜ್ಯನಾದನು.

ಕರ್ಮಭ್ರಷ್ಟನಾಗಿದ್ದ, ಮಹಾಪಾಪಿಷ್ಠನಾಗಿದ್ದ ವ್ಯಕ್ತಿ  
 ಹೇಗೆ ಬ್ರಹ್ಮರ್ಷಿಯಾಗಲು ಸಾಧ್ಯ ಎಂಬ ಪ್ರಶ್ನೆಗೆ

ಉತ್ತರವನ್ನು ನೀಡುತ್ತಾರೆ - ನೀನೊಲಿದ ಬಳಿಕೆನ್ನು  
 ಪಾತಕವುಂಟೇ ? ಸರ್ವಪಾಪಪರಿಹಾರಕನಾದ  
 ನೀನು ಅನುಗ್ರಹಿಸಿದ ಬಳಿಕ ಪಾಪಗಳು  
 ಉಳಿಯಲು ಸಾಧ್ಯವೇ ? ಸಾಧ್ಯವಿಲ್ಲ.  
 ಪರಮಾತ್ಮನ ಅನುಗ್ರಹ ಸರ್ವಪಾಪಗಳನ್ನೂ  
 ಪರಿಹರಿಸುತ್ತದೆ, ಅವನ ಆ ಅನುಗ್ರಹ ಅವನ  
 ನಿರಂತರ ನಾಮಸ್ಮರಣೆಯಿಂದ ಒದಗುತ್ತದೆ  
 ಎಂದರ್ಥ.

ವಾಲ್ಮೀಕಿರಾಮಾಯಣದಲ್ಲಿ ನಮಗೆ ವಾಲ್ಮೀಕಿಯ  
 ಪೂರ್ವಕಥೆ ದೊರೆಯದಿದ್ದರೂ  
 ಅಧ್ಯಾತ್ಮರಾಮಾಯಣದಲ್ಲಿ ಅದರ ಉಲ್ಲೇಖ  
 ದೊರೆಯುತ್ತದೆ. ಪಾರ್ವತೀ ಪರಮೇಶ್ವರರ  
 ಸಂವಾದರೂಪದಲ್ಲಿ ದೊರೆಯುವ  
 ಅಧ್ಯಾತ್ಮರಾಮಾಯಣದ ಅಯೋಧ್ಯಾಕಾಂಡದ  
 ಆರನೆಯ ಸರ್ಗದ ಉತ್ತರಾರ್ಧದಲ್ಲಿ ವಾಲ್ಮೀಕಿಯ  
 ಕಥೆ ಹೀಗೆ ನಿರೂಪಿತವಾಗಿದೆ -

ರಾಮ, ಸೀತಾ, ಲಕ್ಷ್ಮಣರು ವನವಾಸಕ್ಕೆ ಹೊರಟು  
 ಭಾರದ್ವಾಜರ ಆಶ್ರಮವನ್ನು ದಾಟಿ ಚಿತ್ರಕೂಟದ  
 ಬಳಿಯ ವಾಲ್ಮೀಕಿಯ ಆಶ್ರಮಕ್ಕೆ ಬರುತ್ತಾರೆ.

ಆಶ್ರಮದೊಳಗೆ ಪ್ರವೇಶಿಸಿದ ಶ್ರೀರಾಮ, ಅಲ್ಲಿ  
 ಶಿಷ್ಯರ ಮಧ್ಯದಲ್ಲಿ ಆಸೀನರಾಗಿದ್ದ  
 ವಾಲ್ಮೀಕಿಮುನಿಗಳಿಗೆ, ತನ್ನ ಮಡದಿ ತಮ್ಮನ  
 ಜತೆಗೂಡಿ ನಮಸ್ಕರಿಸುತ್ತಾನೆ. ಸೀತಾರಾಮರನ್ನು  
 ಲಕ್ಷ್ಮೀನಾರಾಯಣರು ಎಂದು ತಿಳಿದಿದ್ದ ವಾಲ್ಮೀಕಿ  
 ಅತ್ಯಂತ ಸಂಭ್ರಮದಿಂದ ಅವರನ್ನು ಉಪಚರಿಸಿ,  
 ಆಸನದಲ್ಲಿ ಕುಳ್ಳಿರಿಸಿ ಒಂದು ದಿವ್ಯವಾದ  
 ಸ್ತೋತ್ರದಿಂದ ಅವರನ್ನು ಸ್ತುತಿಸುತ್ತಾನೆ. ನಿನ್ನ  
 ನಾಮದ ಪ್ರಭಾವದಿಂದ ನಾನು ಸಕಲ  
 ಪಾಪಗಳಿಂದ ನಿರ್ಮುಕ್ತನಾಗಿ ಬ್ರಹ್ಮರ್ಷಿಯಾದೆ  
 ಎಂದು ಶ್ರೀರಾಮನ ಮುಂದೆ ವಿನಮ್ರವಾಗಿ  
 ಹೇಳುತ್ತಾನೆ -

“ರಾಮ ತ್ವನ್ನಾಮಮಹಿಮಾ ವರ್ಣ್ಯತೇ ಕೇನ ವಾ  
 ಕಥಮ್ |

ಯತ್ಪ್ರಭಾವಾದಹಂ ರಾಮ  
 ಬ್ರಹ್ಮರ್ಷಿತ್ವಮವಾಪ್ತವಾನ್”

“ ಓ ಸುಖಪೂರ್ಣ ರಾಮ ! ಯಾವ ನಾಮದ  
 ಪ್ರಭಾವದಿಂದ ಮಹಾಪಾತಕಿಯಾಗಿದ್ದ ನಾನು  
 ಬ್ರಹ್ಮರ್ಷಿಯಾದೆನೋ, ಅಂಥ ನಿನ್ನ ನಾಮದ

ಮಹಿಮೆಯನ್ನು ಯಾರು ಪೂರ್ಣವಾಗಿ  
ವರ್ಣಿಸಿಯಾರು ಪೂರ್ಣವಾದದನ್ನು ಇಡಿಯಾಗಿ  
ವರ್ಣಿಸಲಾದರೂ ಹೇಗೆ ಸಾಧ್ಯ ?”

ಬಳಿಕ ತನ್ನ ಹಿಂದಿನ ಕಥೆಯನ್ನು ಸಮಗ್ರವಾಗಿ  
ಶ್ರೀರಾಮನಿಗೆ ನಿವೇದಿಸಿಕೊಳ್ಳುತ್ತಾನೆ --

“ಅಹಂ ಪುರಾ ಕಿರಾತೇಷು ಕಿರಾತೈಃ ಸಹ  
ವರ್ಧಿತಃ |

ಜನ್ಮಮಾತ್ರಾದ್ ದ್ವಿಜತ್ವಂ ಮೇ ಶೂದ್ರಾಚಾರರತಃ  
ಸದಾ ||

ಶೂದ್ರಾಯಾಂ ಬಹವಃ ಪುತ್ರಾ ಉತ್ಪನ್ನಾ  
ಮೇಽಜಿತಾತ್ಮನಃ |

ತತಶ್ಚೋರೈಶ್ಚ ಸಂಗಮ್ಯ ಚೋರೋಽಹಮಭವಂ  
ಪುರಾ ”

ವಾಲ್ಮೀಕಿ ಶ್ರೇಷ್ಠ ಋಷಿಗಳ ಮನೆಯಲ್ಲಿ ಹುಟ್ಟಿದ  
ಬ್ರಾಹ್ಮಣನೇ. ಆದರೆ, ಶಾಸ್ತ್ರಾಧ್ಯಯನದಲ್ಲಿ,  
ತಪಸ್ಸಿನಲ್ಲಿ, ವೈರಾಗ್ಯದ ಜೀವನದಲ್ಲಿ ಅವನಿಗೆ  
ಅಪಾರವಾದ ತಿರಸ್ಕಾರವಿರುತ್ತದೆ. ಹೀಗಾಗಿ  
ಬಾಲ್ಯದಿಂದಲೂ ಬ್ರಾಹ್ಮಣರ ಜತೆಯಲ್ಲಿ

ಬೆಳೆಯದೇ ಕಾಡಿನ ಬೇಡರ ಜತೆಯಲ್ಲಿ ಸಖ್ಯವನ್ನು  
 ಬೆಳೆಸಿಕೊಂಡು, ಅವರ ಬದುಕಿನ ಬಗೆಯನ್ನೇ  
 ತಾನು ರೂಢಿಸಿಕೊಂಡು ಬೆಳೆಯುತ್ತಿರುತ್ತಾನೆ.  
 ವ್ರಾತೃನಾದ ಇವನನ್ನು ಎಲ್ಲರೂ ಕುಲದಿಂದ  
 ಹೊರಹಾಕುತ್ತಾರೆ.

ನಾನು ಬಯಸಿದ್ದೇ ಇದನ್ನು ಎಂದು ಭಾವಿಸಿದ  
 ವಾಲ್ಮೀಕಿ ಬೇಡರ ಹೆಣ್ಣುಮಗಳೊಬ್ಬಳನ್ನು  
 ಮದುವೆಯಾಗಿ, ಅನೇಕ ಮಕ್ಕಳನ್ನು  
 ಪಡೆಯುತ್ತಾನೆ. ತಮ್ಮ ಮೇಲೆ ಅತಿಯಾದ  
 ಮೋಹವನ್ನಿಟ್ಟುಕೊಂಡಿದ್ದ ಈ ವಾಲ್ಮೀಕಿಯನ್ನು  
 ಉಪಯೋಗಿಸಿಕೊಂಡ ಅವನ ಹೆಂಡತಿ ಮತ್ತು  
 ಅವನ ಮಕ್ಕಳು ತಮಗೆ ವಿಪುಲವಾದ ಸಂಪತ್ತನ್ನು  
 ತಂದೀಯುವಂತೆ ಪ್ರೇರಿಸುತ್ತಿರುತ್ತಾರೆ. ಹೀಗಾಗಿ  
 ಪ್ರಾಣಿ ಪಕ್ಷಿಗಳನ್ನು ಕೊಂದು ತಿಂದು ಬದುಕುತ್ತಿದ್ದ  
 ವಾಲ್ಮೀಕಿ ಕಳ್ಳರ ಸಹವಾಸವನ್ನು ಮಾಡಿ  
 ಕಳ್ಳತನದಿಂದ ಹಣ ಸಂಪಾದಿಸಲು  
 ಆರಂಭಿಸುತ್ತಾನೆ. ಕಾಡಿನಲ್ಲಿ ನಡೆದು ಹೋಗುವ  
 ದಾರಿಹೋಕರನ್ನೆಲ್ಲ ಹೊಂಚು ಹಾಕಿ ಅವರನ್ನು  
 ಕೊಂದು ಅವರ ಹಣ ಆಭರಣಗಳನ್ನು ಸುಲಿಗೆ  
 ಮಾಡುತ್ತಿರುತ್ತಾನೆ.

ಆದರೆ, ಯೋಗ್ಯತೆಯಲ್ಲಿ ಉತ್ತಮನಾದ ಈ ಜೀವ,  
ಹೀಗೆ ಕರ್ಮವಶನಾಗಿ, ಕಾಮವಶನಾಗಿ ದಾರಿ  
ತಪ್ಪುತ್ತಿರುವದನ್ನು ಕಂಡು ಮರುಗಿದ ವಸಿಷ್ಠಾದಿ  
ಸಪ್ತರ್ಷಿಗಳು ಇವನನ್ನು ಉದ್ಧರಿಸುವ  
ಅಪೇಕ್ಷೆಯಿಂದ ಇವನು ವಾಸವಿದ್ದ ಕಾಡಿಗೆ  
ಬರುತ್ತಾರೆ. ಶ್ರೇಷ್ಠವಾದ ದೇವಲೋಕದ  
ವಸ್ತ್ರಗಳನ್ನು, ಭೂಷಣಗಳನ್ನು ಧರಿಸಿ ನಡೆದು  
ಹೋಗುತ್ತಿದ್ದ ಈ ಸಪ್ತರ್ಷಿಗಳನ್ನು ಕಂಡು  
ಲೋಭಕ್ಕೊಳಗಾದ ವಾಲ್ಮೀಕಿ ಅವರನ್ನು ಕೊಂದು  
ಆಭರಣಗಳನ್ನು ಕದ್ದೊಯ್ಯಲು ಹೊಂಚು ಹಾಕಿ  
ಅವರ ಹಿಂದೆಯೇ ನಡೆದು ಬರುತ್ತಿರುತ್ತಾನೆ. ಎಷ್ಟು  
ದೂರ ನಡೆದರೂ ಅವರು ಕೈಗೆ ಸಿಗದಂತಾದಾಗ  
ನಿಲ್ಲಿ ಎಂದು ಅಬ್ಬರಿಸುತ್ತಾನೆ. ನಿಂತ ಸಪ್ತರ್ಷಿಗಳು  
ನಮ್ಮನ್ನೇಕೆ ಹಿಂಬಾಲಿಸುತ್ತಿದ್ದೀಯೋ  
ನೀಚಬ್ರಾಹ್ಮಣ ! ಎಂದು ಗದರಿಸುತ್ತಾರೆ.

“ಕಿಮಾಯಾಸಿ ದ್ವಿಜಾಧಮ”

ಆಗ ವಾಲ್ಮೀಕಿಯು “ನನ್ನ ಹೆಂಡತಿ ಮತ್ತು  
ಮಕ್ಕಳಿಲ್ಲಾ ನಾನು ತರುವ ಸಂಪತ್ತಿಗಾಗಿ, ತರುವ  
ಮಾಂಸಕ್ಕಾಗಿ ಕಾದು ಕುಳಿತಿದ್ದಾರೆ. ಅವರಿಗಾಗಿ  
ನಾನು ಕಾಡೆಲ್ಲಾ ಅಡ್ಡಾಡಿ ಪ್ರಾಣಿಗಳ ಮಾಂಸವನ್ನು,



ದಾರಿಹೋಕರ ಸಂಪತ್ತನ್ನು ಒಯ್ಯುತ್ತಿದ್ದೇನೆ” ಎಂದು ತಾನು ಮಾಡುತ್ತಿರುವುದು ಶ್ರೇಷ್ಠ ಧರ್ಮ ಎಂಬಂತೆ ಅವರಿಗೆ ಧಾಷ್ಟ್ಯದಿಂದ ಉತ್ತರವನ್ನು ನೀಡುತ್ತಾನೆ.

ಆಗ, ಇವನನ್ನು ಉದ್ಧರಿಸುವ ಅಪೇಕ್ಷೆಯಿಂದ ಸಪ್ತರ್ಷಿಗಳು, ಅವನು ಮಾಡುತ್ತಿರುವ ಕೊಲೆ, ಕಳ್ಳತನ, ಶೂದ್ರಸ್ತ್ರೀಸಂಪರ್ಕ ಮುಂತಾದ ಮಹಾಪಾಪಗಳ ಪರಿಣಾಮವಾಗಿ ಅವನು ಮುಂದೆ ಪಡೆಯಲಿರುವ ಘೋರ ಅನರ್ಥಗಳನ್ನು ತಿಳಿಸಿ ಹೇಳುತ್ತಾರೆ. ತನಗೆ ಮುಂದಾಗಲಿರುವ ದುರ್ಗತಿಯನ್ನು ಕಂಡು ಅಂಜಿದ ವಾಲ್ಮೀಕಿ ಅದರ ಪರಿಹಾರದ ಉಪಾಯವನ್ನು ಕೇಳುತ್ತಾನೆ. ಅದಕ್ಕೆ ಸಪ್ತರ್ಷಿಗಳು, ನೀನು ನಿನ್ನ ಹೆಂಡತಿ ಮಕ್ಕಳನ್ನೆಲ್ಲ ತೊರೆದು ತಪಸ್ಸಿನಿಂದ ಆ ಪಾಪಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಹೇಳುತ್ತಾರೆ. ಆದರೆ, ಹೆಂಡತಿ ಮಕ್ಕಳ ಮೇಲೆ ಅತಿಯಾದ ಮೋಹವಿದ್ದ ವಾಲ್ಮೀಕಿ ಅದು ಸಾಧ್ಯವಿಲ್ಲ ಎಂದು ಹೇಳಿದಾಗ, ಅವನಿಗೆ ಹೆಂಡತಿ ಮಕ್ಕಳ ದುರ್ಬುದ್ಧಿ ಅರ್ಥವಾಗಲು, ಅವರ ಮೇಲಿನ ವ್ಯರ್ಥ ಮೋಹವನ್ನು ಕಡಿಸಿ ಹಾಕಲು ನಿರ್ಧರಿಸುತ್ತಾರೆ. ಅವನಿಗೆ ತನ್ನ ಕರ್ಮಗಳಿಂದ ಮುಂದಾಗುವ

ದುರ್ಗತಿಗಳನ್ನೆಲ್ಲ ತೋರಿಸಿ, ನೀನು ಹೋಗಿ ನಿನ್ನ  
ಹೆಂಡತಿ ಮಕ್ಕಳನ್ನು

“ಯೋಯೋ ಮಯಾ ಪ್ರತಿದಿನಂ ಕ್ರಿಯತೇ  
ಪಾಪಸಂಚಯಃ |

ಯೂಯಂ ತದ್ಭಾಗಿನಃ ಕಿಂ ವಾ ನೇತಿ ವೇತಿ  
ಪೃಥಕ್ ಪೃಥಕ್”

“ನಾನು ನಿಮಗಾಗಿ ಈ ಪಾಪಕರ್ಮಗಳನ್ನು  
ಮಾಡುತ್ತಿದ್ದೇನೆ. ಅದರ ಫಲವಾಗಿ ಘೋರ  
ಅನರ್ಥವನ್ನೂ ಅನುಭವಿಸಬೇಕಾಗಿದೆ. ಹೀಗಾಗಿ  
ನೀವು ನನ್ನೊಡನೆ ಅನುಭವಿಸಲು ಬರುವಿರಾ”  
ಎಂದು ಕೇಳು ಎಂದು ಹೇಳುತ್ತಾರೆ. ನೀನು ಉತ್ತರ  
ಕೇಳಿ ಬರುವವರೆಗೂ ನಾವಿಲ್ಲಿಯೇ  
ಕಾಯುತ್ತಿರುತ್ತೇವೆ ಎಂದು ಅಲ್ಲಿಯೇ  
ಕುಳಿತುಕೊಳ್ಳುತ್ತಾರೆ.

ವಾಲ್ಮೀಕಿ ಮನೆಗೆ ಬಂದು ಪ್ರತಿಯೊಬ್ಬರಿಗೂ  
ಪ್ರತ್ಯೇಕ ಪ್ರತ್ಯೇಕವಾಗಿ ಈ ಪ್ರಶ್ನೆಯನ್ನು  
ಮಾಡುತ್ತಾನೆ. ಆಗ ಅವರೆಲ್ಲರೂ ಒಕ್ಕೊರಲಿನಿಂದ  
“ಪಾಪಂ ತವ್ಯೈವ ತತ್ ಸರ್ವಂ ವಯಂ ತು

ಫಲಭಾಗಿನಃ” ಆ ಪಾಪದ ಹೊಣೆಯಲ್ಲೂ  
ನಿನ್ನದೇ, ನಮಗೆ ನೀನು ತರುವ ಹಣ ಮಾಂಸ  
ಮಾತ್ರ ಬೇಕು ಎಂದು ಹೇಳುತ್ತಾರೆ.

ಅವರ ಉತ್ತರ ಕೇಳಿದ ವಾಲ್ಮೀಕಿ ಬುಡ ಕಡಿದ  
ಮರದಂತೆ ನಿಶ್ಚೇಷ್ಟನಾಗಿ ಬಿಡುತ್ತಾನೆ. ಯಾರನ್ನು  
ತಾನು ಪ್ರಾಣಕ್ಕಿಂತಲೂ ಮಿಗಿಲಾಗಿ  
ಪ್ರೀತಿಸುತ್ತಿದ್ದನೋ, ಮಾಡಬಾರದ್ದನ್ನೆಲ್ಲ ಮಾಡಿ  
ಯಾರ ಮನಸ್ಸಿನ ಬಯಕೆಗಳನ್ನು  
ಪೋಷಿಸುತ್ತಿದ್ದನೋ, ಅಂತಹ ಹೆಂಡತಿ ಮಕ್ಕಳೆಲ್ಲ  
ಕೇವಲ ತಮ್ಮ ಪೋಷಣೆಗಾಗಿ ನನ್ನನ್ನು ನಂಬಿದ್ದಾರೆ.  
ನಾನು ಅನರ್ಥಕ್ಕೊಳಗಾದರೆ ಅದರಿಂದ ಪಾರು  
ಮಾಡುವದಿರಲಿ, ತನ್ನ ಜತೆ ಇರಲಿಕ್ಕೂ  
ಹೇಸುತ್ತಿದ್ದಾರೆ ಎಂದು ತನ್ನವರ ಮನಸ್ಸನ್ನು  
ಪೂರ್ಣವಾಗಿ ಅರ್ಥ ಮಾಡಿಕೊಂಡ ವಾಲ್ಮೀಕಿ  
ಕಳೆಗುಂದಿದ ಮುಖದೊಂದಿಗೆ ಸಪ್ತರ್ಷಿಗಳಿದ್ದ  
ಜಾಗಕ್ಕೆ ಹಿಂತಿರುಗಿ ಬರುತ್ತಾನೆ. ಇವನನ್ನು  
ಉದ್ಧರಿಸಲೆಂದೇ ಬಂದಿದ್ದ ಆ ಮಹನೀಯರು  
ಇವನಿಗಾಗಿ ಕಾದು ಕುಳಿತಿರುತ್ತಾರೆ. ಕೈಯಲ್ಲಿದ್ದ  
ಬಿಲ್ಲು ಬಾಣಗಳನ್ನು ಬಿಸಾಕಿ ನನ್ನನ್ನು ಕಾಪಾಡಿ  
ಎಂದು ಅನನ್ಯವಾಗಿ ಪ್ರಾರ್ಥಿಸುತ್ತಾ ವಾಲ್ಮೀಕಿ

ಅವರ ಮುಂದೆ ಕೋಲಿನ ಹಾಗೆ ನೆಲಕ್ಕೊರಗಿ  
ನಮಸ್ಕಾರ ಮಾಡುತ್ತಾನೆ.

“ಧನುರಾದೀನ್ ಪರಿತ್ಯಜ್ಯ ದಂಡವತ್  
ಪತಿತೋಽಸ್ಮ್ಯ ಹಮ್ |  
ರಕ್ಷಧ್ವಂ ಮಾಂ ಮುನಿಶ್ರೇಷ್ಠಾಃ ಗಚ್ಛಂತಂ  
ನಿರಯಾರ್ಣವಮ್”

ಪಶ್ಚಾತ್ತಾಪದಿಂದ, ಅನರ್ಥದ ಭಯದಿಂದ ಕುಗ್ಗಿ  
ಹೋಗಿದ್ದ ವಾಲ್ಮೀಕಿಯನ್ನು ತಮ್ಮ  
ಕರುಣಾದೃಷ್ಟಿಯಿಂದ ಕಂಡ ಸಪ್ತರ್ಷಿಗಳು,  
ಕರ್ಮಭ್ರಷ್ಟನಾದ, ಮಹಾಪಾತಕಿಯಾದ ಇವನಿಗೆ  
ಏನನ್ನು ಉಪದೇಶಿಸುವದು ಎಂದು ತಮ್ಮಲ್ಲಿಯೇ  
ಮಾತನಾಡಿಕೊಳ್ಳುತ್ತಾರೆ. ಕಾರಣ, ಅವನಿಗೆ  
ಯಾವ ಮಂತ್ರದಲ್ಲಿಯೂ ಅಧಿಕಾರವಿಲ್ಲ, ಯಾವ  
ಕರ್ಮದಲ್ಲಿಯೂ ಅಧಿಕಾರವಿಲ್ಲ. ಅವನ ಜತೆಯಲ್ಲಿ  
ಒಂದು ದಿನವನ್ನು ಕಳೆದರೂ ಮತ್ತೊಬ್ಬ ಬ್ರಾಹ್ಮಣ  
ಪತಿತನಾಗಿಬಿಡುತ್ತಾನೆ. ಹೀಗಾಗಿ ಉಳಿದ ಯಾವ  
ಬ್ರಾಹ್ಮಣರೂ ಇವನ ಉದ್ಧಾರಕ್ಕೆ ಮುಂದಾಗಲು  
ಸಾಧ್ಯವಿಲ್ಲ. ಕಡೆಗೆ ರಹಸ್ಯವಾದ ಕ್ರಮದಲ್ಲಿ

ಇವನಿಗೆ ರಾಮಮಂತ್ರವನ್ನು ಉಪದೇಶಿಸೋಣ  
ಎಂದು ನಿರ್ಧರಿಸುತ್ತಾರೆ.

“ಉತ್ತಿಷ್ಠೋತ್ತಿಷ್ಠ ಭದ್ರಂ ತೇ  
ಸಫಲಃ ಸತ್ಸಮಾಗಮಃ |  
ಉಪದೇಕ್ಷ್ಯಾಮಹೇ ಕಿಂಚಿತ್  
ತೇನೈವ ಮೋಕ್ಷಸೇ ||

ಇತ್ಯುಕ್ತ್ವಾ ರಾಮ ತೇ ನಾಮ  
ವ್ಯತ್ಯಸ್ತಾಕ್ಷರಪೂರ್ವಕಮ್ |  
ಏಕಾಗ್ರಮನಸೈವಾತ್ರ  
ಮರೇತಿ ಜಪ ಸರ್ವದಾ

ಆಗಚ್ಛಾಮಃ ಪುನರ್ಯಾವತ್  
ತಾವದುಕ್ತಂ ಸದಾ ಜಪ  
ಇತ್ಯುಕ್ತ್ವಾ ಪ್ರಯಯುಃ ಸರ್ವೇ  
ಮುನಯೋ ದಿವ್ಯದರ್ಶನಾಃ”

ಬಳಿಕ ಅವನಿಗೆ ರಾಮ ಎನ್ನುವ ಹೆಸರನ್ನು  
ಹಿಂದುಮಂದಾಗಿ “ಮರಾ<sup>1</sup>” ಎಂದು  
ಉಪದೇಶಿಸುತ್ತಾರೆ. ಒಂದೇ ಮನಸ್ಸಿನಿಂದ ನೀನು  
ಮಂತ್ರವನ್ನು ಜಪಿಸಬೇಕು. ನೀನು ಈಗ ಕುಳಿತ  
ಸ್ಥಳದಿಂದ ಅಲ್ಲಾಡದೇ, ಅನ್ನಾಹಾರಗಳನ್ನೂ ಬಿಟ್ಟು,  
ನಿರಂತರ ಜಪಿಸಬೇಕು. ನಾವೇ ಮತ್ತೆ ಇಲ್ಲಿಗೆ  
ಬಂದು ನಿನ್ನನ್ನು ಎಬ್ಬಿಸುವವರೆಗೆ ನೀನು ಈ  
ಮಂತ್ರವನ್ನು ಜಪಿಸುತ್ತಾ ಇಲ್ಲೇ ಕುಳಿತಿರಬೇಕು  
ಎಂದು ಆಜ್ಞಾಪಿಸಿ ಹೊರಟು ಹೋಗುತ್ತಾರೆ.

---

<sup>1</sup> ಇಲ್ಲಿಂದ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಮರ ಎಂದು  
ಕನ್ನಡದ ಶಬ್ದವನ್ನಲ್ಲ ಹೇಳುತ್ತಿರುವುದು. ರಾಮ ಎನ್ನುವದನ್ನು ವ್ಯತ್ಯಾಸ  
ಮಾಡಿ ‘ಮರಾ’ ಎಂದು ಹೇಳುತ್ತಿರುವುದು. ಮಂತ್ರಗಳನ್ನು ಹೀಗೆ ವ್ಯತ್ಯಾಸ  
ಮಾಡಿ ಹೇಳುವುದು ತಂತ್ರಶಾಸ್ತ್ರದಲ್ಲಿ ಪ್ರಸಿದ್ಧ. ಶ್ರೀಮದಾಚಾರ್ಯರೂ ಸಹ  
ಗಣಪತಿಮಂತ್ರವನ್ನು ಹಿಂದುಮಂದಾಗಿಯೇ ಉಲ್ಲೇಖಿಸುತ್ತಾರೆ. ಕಾರಣ  
ನೀದಾ ಹೇಳಿದರೆ ಅದು ಮಂತ್ರ. ಮಂತ್ರವನ್ನು ಕಂಡಕಂಡಹಾಗೆ ಹೇಳುವ  
ಹಾಗಿಲ್ಲ. ಹೀಗಾಗಿ ಅದನ್ನೇ ವ್ಯತ್ಯಾಸ ಮಾಡಿ ಹೇಳಿದರೆ ಮಂತ್ರವನ್ನು  
ತಿಳಿಸಿದಂತೆಯೂ ಆಯಿತು, ಮಂತ್ರವನ್ನು ಉಚ್ಚರಿಸಿದಂತೆಯೂ ಅಗಲಿಲ್ಲ.  
ಹಾಗೆಯೇ, ಇಲ್ಲಿ ರಾಮಮಂತ್ರದ ಉಪದೇಶಕ್ಕೂ ಅನರ್ಹನಾದ ಈ  
ಪಾಠಕ್ಕೆ ಸಪ್ತರ್ಷಿಗಳು ಅದನ್ನು ವ್ಯತ್ಯಾಸ ಮಾಡಿ ಹೇಳುತ್ತಾರೆ. ಕೇವಲ ಆ  
ಶಬ್ದಗಳ ಪ್ರಭಾವದಿಂದ ವಾಲ್ಮೀಕಿ ಪಾಪನಿರ್ಮುಕ್ತನಾಗುತ್ತಾನೆ.  
ಅದಕ್ಕಾಗಿಯೇ ಇಲ್ಲಿ ಕನಕದಾಸರು ನಿಮ್ಮ ನಾಮವನ್ನು ಬಣ್ಣಿಸದೇ ಎಂದು  
ಹೇಳದೇ ನಿಮ್ಮ ನಾಮದೊಳು ಎರಡಕ್ಷರವ ಬಣ್ಣಿಸುತ್ತ ಎಂದು ಹೇಳಿದ್ದಾರೆ.

ಸಂಸಾರದ ಇಯತ್ತೆಯನ್ನು ಅರ್ಥಮಾಡಿಕೊಂಡು  
 ಅದರಲ್ಲಿ ಜಿಗುಪ್ಸೆಯನ್ನು ಹೊಂದಿದ್ದ, ತಾನು  
 ಮಾಡಿದ ದುಷ್ಕರ್ಮಗಳ ಫಲವಾಗಿ ತನಗಾಗುವ  
 ಅನರ್ಥಗಳನ್ನು ಅರ್ಥ ಮಾಡಿಕೊಂಡಿದ್ದ, ಗಂಗಾ,  
 ಗಣಪತಿ, ಕುಬೇರ ಮುಂತಾದ ದೇವತೆಗಳಿಗೂ  
 ಜ್ಞಾನಾದಿಗಳನ್ನು ನೀಡಿ ಅನುಗ್ರಹಿಸುವ ವಸಿಷ್ಠ,  
 ಅತ್ರಿ, ಪುಲಸ್ತ್ಯ, ಕೃತು, ಪುಲಹ, ಮರೀಚಿ,  
 ಅಂಗೀರಸರೆಂಬ ಸಪ್ತರ್ಷಿಗಳ ಕರುಣಾದೃಷ್ಟಿಗೆ  
 ಒಳಗಾಗಿದ್ದ, ಅವರ ಅನುಗ್ರಹಕ್ಕೆ ಪಾತ್ರನಾಗಿದ್ದ,  
 ಅವರಿಂದ ರಾಮಮಂತ್ರದ ಉಪದೇಶವನ್ನು  
 ಪಡೆದಿದ್ದ, ಅವರಿಂದಲೇ ಅದರ ಅರ್ಥವನ್ನು  
 ತಿಳಿದುಕೊಂಡಿದ್ದ ಆ ವಾಲ್ಮೀಕಿ ಆ ಕ್ಷಣದಿಂದಲೇ  
 ಏಕಾಗ್ರಚಿತ್ತದಿಂದ “ಮರಾ” ನಾಮಸ್ಮರಣೆಯನ್ನು  
 ಮಾಡಲಾರಂಭಿಸಿಬಿಡುತ್ತಾನೆ. ದಿವಸಗಳು  
 ಕಳೆಯುತ್ತವೆ, ತಿಂಗಳುಗಳು ಉರುಳುತ್ತವೆ,  
 ವರ್ಷಗಳು ಸರಿಯುತ್ತವೆ ಆದರೆ ವಾಲ್ಮೀಕಿ ಮಾತ್ರ  
 ಕುಳಿತ ಸ್ಥಳದಿಂದ ಅಲ್ಲಾಡುವದಿಲ್ಲ. ಬಿಸಿಲಿಗೆ,  
 ಮಳೆಗೆ, ಛಳೆಗೆ ಅವನು ಸ್ವಂದಿಸುವದಿಲ್ಲ.  
 ಪ್ರಾಣಿಗಳ ಪಕ್ಷಿಗಳ ಕಾಟಕ್ಕೆ, ಕಿರುಚಾಟಕ್ಕೆ ಅವನು  
 ಕಿವಿಗೊಡುವದಿಲ್ಲ. ಪೂರ್ಣ ಒಂದು ಸಾವಿರ

ವರ್ಷಗಳ ಕಾಲ ಅವನು ರಾಮಮಂತ್ರಜಪವನ್ನು  
ಮಾಡುತ್ತಾ ನಿಶ್ಚಲವಾಗಿ ಕುಳಿತುಬಿಡುತ್ತಾನೆ.  
ಅವನ ಸುತ್ತಲೂ ಹುತ್ತ ಬೆಳೆಯುತ್ತದೆ. ಅವನ  
ಪಕ್ಕದಲ್ಲಿಯೇ ಕೀಟಗಳು, ಹಾವುಗಳು  
ಸರಿದಾಡುತ್ತವೆ. ಯಾವುದರ ಪರಿವೆಯಿಲ್ಲದೇ  
ವಾಲ್ಮೀಕಿ ರಾಮಮಂತ್ರವನ್ನು ಜಪಿಸುತ್ತ ಅದರಲ್ಲಿ  
ನಿಮಗ್ನನಾಗಿ ಬಿಟ್ಟಿರುತ್ತಾನೆ. ನಾವೇ ಬಂದು  
ಎಬ್ಬಿಸುತ್ತೇವೆ ಎಂದು ಸಪ್ತರ್ಷಿಗಳು ಹೇಳಿದ್ದರಿಂದ  
ಅವನು ತಾನಾಗಿಯೇ ಎದ್ದೇಳುವ  
ಯೋಚನೆಯನ್ನೇ ಬಿಟ್ಟುಬಿಟ್ಟಿರುತ್ತಾನೆ.

ಈ ಘೋರ ತಪಸ್ಸಿನಿಂದ, ಈ ಜನ್ಮದಲ್ಲ,  
ಅನಂತಜನ್ಮದ ಸಕಲ ಪಾಪಗಳೂ ಭಸ್ಮವಾಗಿ  
ಪುಟಕ್ಕೆ ಹಾರಿದ ಚಿನ್ನದಂತೆ  
ಮಹಾಭಾಗವತೋತ್ತಮನಾಗಿ ಕಂಗೊಳಿಸುವ  
ಅವಸ್ಥೆಯನ್ನು ಅವನು ಮುಟ್ಟಿದ್ದಾಗ, ಒಂದು ಸಾವಿರ  
ವರ್ಷಗಳ ಬಳಿಕ ಸಪ್ತರ್ಷಿಗಳು ಮತ್ತೆ ಹಿಂತಿರುಗಿ  
ಬರುತ್ತಾರೆ. ಎದ್ದೇಳು ಎಂದು ಕೂಗುತ್ತಾರೆ.  
ಗುರುಗಳ ಮಾತನ್ನು ಕೇಳಿದ ತಕ್ಷಣ ವಾಲ್ಮೀಕಿ  
ಹುತ್ತವನ್ನು ಸೀಳಿ ಎದ್ದು ಹೊರಬರುತ್ತಾನೆ.  
ಪಾಪಗಳನ್ನು ಕಳೆದುಕೊಂಡು ಶುದ್ಧನಾಗಿ



ಹುತ್ತದಿಂದ ಎದ್ದು ಬಂದ ಈ ವಾಲ್ಮೀಕಿಯನ್ನು ಕಂಡ ಸಪ್ತರ್ಷಿಗಳು ಹರಸುತ್ತಾರೆ. ವಲ್ಮೀಕದಿಂದ ಅರ್ಥಾತ್ ಹುತ್ತದಿಂದ ಎದ್ದು ಬಂದ ನಿನಗೆ ಇದು ಎರಡನೆಯ ಜನ್ಮ. ವಲ್ಮೀಕವೇ ನಿನ್ನ ತಾಯಿ. ಹೀಗಾಗಿ ನೀನು ವಾಲ್ಮೀಕಿ ಎಂಬ ಹೆಸರಿನಿಂದಲೇ ಖ್ಯಾತನಾಗು ಎಂದು ಹರಸುತ್ತಾರೆ. ಯಾರ ಮಂತ್ರದ ಪ್ರಭಾವದಿಂದ ನೀನು ಪುನೀತನಾದೆಯೋ ಅವನ ಕಥೆಯನ್ನು ಜಗತ್ತಿನಲ್ಲಿ ಹಾಡಿ ಹೇಳುವ ಸೌಭಾಗ್ಯ ನಿನ್ನದಾಗಲಿ ಎಂದು ಆಶೀರ್ವದಿಸುತ್ತಾರೆ. ಆ ಬಳಿಕ, ಸಪ್ತರ್ಷಿಗಳ ಯೋಗ್ಯತೆಗಿಂತಲೂ ಹಿರಿಯರಾದ ನಾರದರ ಶಿಷ್ಯತ್ವ ವಾಲ್ಮೀಕಿಗಳಿಗೆ ದೊರೆಯುತ್ತದೆ. ನಾರದರು ತಾವು ಬ್ರಹ್ಮದೇವರಿಂದ ಕೇಳಿದ್ದ ನೂರು ಕೋಟಿ ಶ್ಲೋಕಗಳ ಮೂಲರಾಮಾಯಣವನ್ನು ವಾಲ್ಮೀಕಿಗೆ ಉಪದೇಶಿಸುತ್ತಾರೆ. ವಾಲ್ಮೀಕಿ ಅದನ್ನು ಸಂಕ್ಷಿಪ್ತಗೊಳಿಸಿ ೨೪೦೦೦ ಶ್ಲೋಕಗಳ ರಾಮಾಯಣಕಾವ್ಯವನ್ನಾಗಿ ರಚಿಸಿ, ರಾಮನ ಮಕ್ಕಳಿಗೆ ಅದನ್ನು ಪಾಠ ಹೇಳಿ ಅವರಿಂದ ರಾಮನ ಸಭೆಯಲ್ಲಿಯೇ ಅದನ್ನು ಹಾಡಿಸುತ್ತಾನೆ.

ಹೀಗೆ ಹುಟ್ಟಿನಿಂದ ಬ್ರಾಹ್ಮಣನಾಗಿದ್ದರೂ  
 ವ್ರಾತನಾಗಿ ಬೇಡರವನಾಗಿ ಬದುಕುತ್ತಿದ್ದ  
 ವಾಲ್ಮೀಕಿಯನ್ನು ಪರಮಾತ್ಮನ ಒಂದು ನಾಮ  
 ಉದ್ಧರಿಸಿತು. ಮಹಾಪಾತಕಿಯಾಗಿದ್ದ ಅವನನ್ನು  
 ಬ್ರಹ್ಮರ್ಷಿಯನ್ನಾಗಿಸಿತು. ಕೇವಲ ಒಂದು ದಿನ  
 ತನ್ನೊಟ್ಟಿಗಿದ್ದರೇ ನಾಕು, ಅವರನ್ನೂ  
 ಮಹಾಪಾತಕಿಗಳನ್ನಾಗಿಸುವಷ್ಟು ಪಾಪಿಷ್ಠನಾಗಿದ್ದ  
 ಅವನ ಆಶ್ರಮಕ್ಕೆ ಸ್ವಯಂ ಶ್ರೀರಾಮಚಂದ್ರ  
 ಬರತ್ತಾನೆ. ವರ್ಷಗಳವರೆಗೆ ಸೀತಾದೇವಿ ಅವನ  
 ಮನೆಯಲ್ಲಿ ವಾಸ ಮಾಡುತ್ತಾಳೆ. ಇಂದ್ರ ಅಗ್ನಿಗಳು  
 ಸೀತೆಯ ಮಕ್ಕಳಾಗಿ ಹುಟ್ಟಿ ಅವರ ಶಿಷ್ಯತ್ವವನ್ನು  
 ವಹಿಸುತ್ತಾರೆ. ಎಲ್ಲವೂ ರಾಮನಾಮಸ್ಮರಣೆಯ  
 ಫಲ. ಅದೂ, ರಾಮ ಎಂದು ಸ್ಮರಿಸಿದ್ದಲ್ಲ,  
 ವ್ಯತ್ಯಸ್ತವಾಗಿ “ಮರಾ” ಎಂದು ಜಪಿಸಿದ್ದು.  
 ಅದಕ್ಕಾಗಿಯೇ ದಾಸರು ನಿನ್ನ  
 ನಾಮದೊಳಕವೆರಡಕ್ಷರವ ಬಣ್ಣಿಸುತ ಎಂದು  
 ನಾಮದೊಳಗಿನ ಎರಡಕ್ಷರವನ್ನು ಎಂದು  
 ಹೇಳುತ್ತಾರೆ. ಎರಡಕ್ಷರದ ನಾಮವಲ್ಲ,  
 ನಾಮದೊಳಗಿನ ಎರಡಕ್ಷರವನ್ನು ಎಂದು

ಆದ್ದರಿಂದ, ಓ ಒಡೆಯ, ನಿನ್ನ ನಾಮವನ್ನು  
ಹಿರಿಯರಿಂದ ನನಗೆ ಉಪದೇಶ ಮಾಡಿಸು. ಅವರ  
ಅನುಗ್ರಹ ನನ್ನ ಮೇಲಾಗುವಂತೆ ಮಾಡು. ನನ್ನಲ್ಲಿ  
ನಿಂತು ನಿರಂತರವಾಗಿ ನನ್ನಿಂದ ಆ ಮಂತ್ರದ  
ಜಪವನ್ನು ಮಾಡಿಸು. ನನ್ನನ್ನು ಪಾಪಗಳಿಂದ  
ನಿರ್ಮುಕ್ತನನ್ನಾಗಿ ಮಾಡಿ ಸದಾಕಾಲ ನಿನ್ನ  
ಕಥಾಶ್ರವಣವನ್ನು ಮಾಡಿಸು. ನಿನ್ನ  
ಮಾಹಾತ್ಮ್ಯವನ್ನು ಹೊಗಳುವಂತೆ ಮಾಡು. ಆ  
ಹೊಗಳಿಕೆಯಿಂದ ತೃಪ್ತನಾಗಿ ಅನವರತ ನನ್ನನ್ನು,  
ನನ್ನವರನ್ನು ರಕ್ಷಿಸು || ೪೨ ||

— ವಿಷ್ಣುದಾಸ ನಾಗೇಂದ್ರಾಚಾರ್ಯ

## ವಿಶ್ವನಂದಿನಿಗೆ ಸಜ್ಜನರ ಸಹಾಯದ ಅಗತ್ಯವಿದೆ

ಪರಮಾತ್ಮನನ್ನು ತಿಳಿಸಿಕೊಡುವ ದಿವ್ಯಗ್ರಂಥಗಳನ್ನು ತಿಳಿಯಾದ ಭಾಷೆಯಲ್ಲಿ ಸಜ್ಜನರಿಗೆ ತಲುಪಿಸಲು ವಿಶ್ವನಂದಿನಿ 10000 ಗಂಟೆಗಳ ಉಪನ್ಯಾಸಗಳ ಗುರಿಯನ್ನೂ, 30000 ಪುಟಗಳ ಲೇಖನದ ಗುರಿಯನ್ನೂ ಹೊಂದಿದೆ.

ವಿಶ್ವನಂದಿನಿಯ ಎಲ್ಲ ಉಪನ್ಯಾಸಗಳೂ, ಲೇಖನಗಳೂ ಪ್ರತಿಯೊಬ್ಬರಿಗೂ ಉಚಿತವಾಗಿ ಲಭ್ಯ.

ಈ ಬೃಹತ್ ಜ್ಞಾನಸತ್ರ ನಿಮ್ಮ ನೆರವಿಲ್ಲದೇ ಮುಂದುವರೆಯಲು ಸಾಧ್ಯವಿಲ್ಲ.

ಈ ಜ್ಞಾನಕಾರ್ಯಕ್ಕೆ ನೆರವು ನೀಡುವ ಸಜ್ಜನರು ಕೆಳಗಿನ ಖಾತೆಗೆ ಹಣವನ್ನು ವರ್ಗಾಯಿಸಬಹುದು

- **Account Name**      **VISHWANANDINI**
- **Account Number**   **35368588017**
- **Account Type**      **Current Account**
- **Bank**                    **State Bank of India**
- **Branch**                 **T. Narasipura, Mysore**
- **IFSC**                    **SBIN0013233**

Please WhatsApp the transaction details to  
**9901551491**

ಈಗಾಗಲೇ ನೆರವು ನೀಡಿದ, ನೀಡುತ್ತಿರುವ ಸಜ್ಜನರಿಗೆ  
ನನ್ನ ಮನಃಪೂರ್ವಕ ಕೃತಜ್ಞತೆಗಳು.

ನೀವು ವಿಶ್ವನಂದಿನಿಯ ಖಾತೆಗೆ ಹಣವನ್ನು  
ವರ್ಗಾಯಿಸುವಾಗ

“ವಿಶ್ವನಂದಿನಿ ಗಮ್ಯ ತಲುಪಲಿ”

ಎಂದು ಗುರುದೇವತೆಗಳಿಗೆ,  
ಶ್ರೀ ವೇದವ್ಯಾಸದೇವರಿಗೆ  
ಪ್ರಾರ್ಥನೆ ಸಲ್ಲಿಸುವದನ್ನು ಮರೆಯಬೇಡಿ.

ಸಜ್ಜನರ ಪ್ರಾರ್ಥನೆಯನ್ನು  
ಶ್ರೀಹರಿ ಮನ್ನಿಸುತ್ತಾನೆ.

— ವಿಷ್ಣುದಾಸ ನಾಗೇಂದ್ರಾಚಾರ್ಯ

**Vishnudasa Nagendracharya**

No. 2, “Sri Madhwanuja Mandiram”  
Kaveri Marga, Hemmige Village,  
Talakadu, T Narasipura,  
Mysore - 571122, Karnataka, India

[nagendracharya@yahoo.co.in](mailto:nagendracharya@yahoo.co.in)

WhatsApp: 9901 551 491